



(1945)

Shares standing in the Smt. Saroja @ Saroja Devi @ Saroja Bai :-

- a) Reliance communication ventures limited. Foil No.008577331, Certificate No. 000370200,
Number of Shares -09, Dated:-27/01/2006
- b) Chambal Fertilisers and Chemicals Limited. Foil No. 00182983, Certificate No. 0236316,
Number Of Shares -10, Dated:- 02/07/1993
- c) Reliance Industries Limited. Foil No. 125754522, Certificate No. 62132094.
Number of Shares:- 09. Dated:- 28/11/2009

Given under my hand and seal of this Court this 03 day of November 2018.

PD – 57

SC – 05

BY ORDER OF THE COURT

ASSISTANT REGISTRAR

City Civil Court,
Mayohall Unit, Bengaluru

FORM-IV

(See Rule 12)

NOTICE DATED : 05-10-2018

It is hereby notified that the undersigned has changed her name from **ARUNA LAXMANRAO TEGUR** to **VINUTA VALLABHA PATIL**.

PD-C/N-88

SC – 10

ARUNA LAXMANRAO TEGUR

FORM-IV

(See Rule 12)

NOTICE DATED : 16-08-2018

It is hereby notified that the undersigned has changed her name from **ANITA VEERABHADRAPPA SULAKUDE** to **ANITA SUNIL TUBACHI**.

PD-C/N-89

SC – 10

ANITA VEERABHADRAPPA SULAKUDE

FORM-IV

(See Rule 12)

NOTICE

Dated : 30-08-2018.

It is hereby notified that the undersigned has changed her name from **MAHAJABIN S. MULLA** to **MEHAR. S.**

PD-C/N-87

SC - 10

MAHAJABIN S. MULLA

1947

1947

1947

1947

1947

1947

1947

1947

1947

1947

1947

1947

1947

1947	1947	1947	1947	1947	1947	1947	1947	1947
1947	1947	1947	1947	1947	1947	1947	1947	1947
1947	1947	1947	1947	1947	1947	1947	1947	1947
1947	1947	1947	1947	1947	1947	1947	1947	1947
1947	1947	1947	1947	1947	1947	1947	1947	1947
1947	1947	1947	1947	1947	1947	1947	1947	1947
1947	1947	1947	1947	1947	1947	1947	1947	1947
1947	1947	1947	1947	1947	1947	1947	1947	1947

1947

1947

1947	1947	1947	1947	1947	1947	1947	1947	1947
1947	1947	1947	1947	1947	1947	1947	1947	1947
1947	1947	1947	1947	1947	1947	1947	1947	1947
1947	1947	1947	1947	1947	1947	1947	1947	1947

1947

- ಬಿ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪ್ರೌಢ ದರ್ಜೆ (ಸೀನಿಯರ್ ಗ್ರೇಡ್) ಹಾಗೂ ಕನ್ನಡ ಮತ್ತು ಆಂಗ್ಲ ಶಿಕ್ಷಣದ ಬಗ್ಗೆ ಪ್ರೌಢ ದರ್ಜೆ (ಸೀನಿಯರ್ ಗ್ರೇಡ್) ಪರೀಕ್ಷೆಯಲ್ಲಿ ತೇರ್ಗಡೆ ಆದವರ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಹೊಂದಿರಬೇಕು.

- ಆಯ್ಕೆಯ ವಿಧಾನ: ಎ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳ) (ತಿದ್ದುಪಡಿ) ನೇಮಕಾತಿ ನಿಯಮಗಳ 2007ರ ಪ್ರಕಾರ ನೇಮಕಾತಿಯನ್ನು ನಡೆಸಲಾಗುವುದು.
- ಬಿ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಉತ್ತರೇಖನವನ್ನು ಕೊಟ್ಟು ಕಂಪ್ಯೂಟರ್ ನಲ್ಲಿ ಬೆರಳಚ್ಚು ಮಾಡಿಸಿ ಅರ್ಹತಾ ಪರೀಕ್ಷೆ ನಡೆಸಲಾಗುವುದು

2) ಬೆರಳಚ್ಚುಗಾರರು-5

ವೇತನ ಶ್ರೇಣಿ: 21400-500-22400-550-24600-600-27000-650-29600-750-32600-850-36000-950-39800-1100-42000.

೧೭೩೩೩೩-ಪ್ರಾಥಮಿಕ ಶಿಕ್ಷಣದ ಅಧ್ಯಯನದ ವರದಿ ೨೨೨೨೨೨ ೨೨೨೨೨೨ ೨೨೨೨೨೨ ೨೨೨೨೨೨ (Hyderabad-Karnataka Local Cadre)-02

೨೨೨೨೨೨	ಇತರೆ	ಮಹಿಳೆ	೨೨೨೨೨೨	೨೨೨೨೨೨	MI ೨೦
೨೨೨೨೨ 2೦	—	—	—	1	1
೨೨೨೨೨೨ ೨೨೨೨೨	1	—	—	—	1
MI ೨೦	1	-	-	1	2

೨೨೨೨೨೨ ೨೨೨೨೨೨ ೨೨೨೨೨೨ ೨೨೨೨೨೨ ೨೨೨೨೨೨ ೨೨೨೨೨೨ ೨೨೨೨೨೨ ೨೨೨೨೨೨ ೨೨೨೨೨೨ ೨೨೨೨೨೨

(Residual Parent Cadre) :03

೨೨೨೨೨೨	ಇತರೆ	ಮಹಿಳೆ	೨೨೨೨೨೨	೨೨೨೨೨೨	ಅಂಗವಿಕಲರು	MI ೨೦
೨೨೨೨೨-2೦	—	—	—	—	1	1
೨೨೨೨೨-2೦	—	1	—	—	—	1
೨೨೨೨೨೨ ೨೨೨೨೨	—	—	—	1	-	1
MI ೨೦	-	1	-	1	1	3

- ೨೨೨೨೨೨: ಎ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕಡೆಯ ದಿನಾಂಕದ ಒಳಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

- ಬಿ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪ್ರೌಢ ದರ್ಜೆ (ಸೀನಿಯರ್ ಗ್ರೇಡ್) ಪರೀಕ್ಷೆಯಲ್ಲಿ ತೇರ್ಗಡೆ ಆದವರ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಹೊಂದಿರಬೇಕು.

- ಆಯ್ಕೆಯ ವಿಧಾನ: ಎ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳ) (ತಿದ್ದುಪಡಿ) ನೇಮಕಾತಿ ನಿಯಮಗಳ 2007ರ ಪ್ರಕಾರ ನೇಮಕಾತಿಯನ್ನು ನಡೆಸಲಾಗುವುದು.

- ಬಿ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಉತ್ತರೇಖನವನ್ನು ಕೊಟ್ಟು ಕಂಪ್ಯೂಟರ್ ನಲ್ಲಿ ಬೆರಳಚ್ಚು ಮಾಡಿಸಿ ಅರ್ಹತಾ ಪರೀಕ್ಷೆ ನಡೆಸಲಾಗುವುದು

3) ಬೆರಳಚ್ಚು-ನಕಲುಗಾರರು-5

ವೇತನ ಶ್ರೇಣಿ: 21400-500-22400-550-24600-600-27000-650-29600-750-32600-850-36000-950-39800-1100-42000.

೧೭೩೩೩೩-ಪ್ರಾಥಮಿಕ ಶಿಕ್ಷಣದ ಅಧ್ಯಯನದ ವರದಿ ೨೨೨೨೨೨ ೨೨೨೨೨೨ ೨೨೨೨೨೨ ೨೨೨೨೨೨ (Hyderabad-Karnataka Local Cadre)-04

ಕ್ರಮ ಸಂಖ್ಯೆ	ವರ್ಗ	ಅಭ್ಯರ್ಥಿ ಸಂಖ್ಯೆ	ಪ್ರಾಥಮಿಕ ಶಿಕ್ಷಣ ಇಲಾಖೆ	ಪ್ರಾಥಮಿಕ ಶಿಕ್ಷಣ ಇಲಾಖೆ	ಪ್ರಾಥಮಿಕ ಶಿಕ್ಷಣ ಇಲಾಖೆ	ಪ್ರಾಥಮಿಕ ಶಿಕ್ಷಣ ಇಲಾಖೆ	ಪ್ರಾಥಮಿಕ ಶಿಕ್ಷಣ ಇಲಾಖೆ	ಪ್ರಾಥಮಿಕ ಶಿಕ್ಷಣ ಇಲಾಖೆ
1	—	01	—	—	—	—	1*	2
2	—	-	-	-	-	-	1*	1
3	-	-	1	-	-	-	-	1
MI ಸಂಖ್ಯೆ	-	1	1	-	-	-	2	4

ಅಂಗವಿಕಲರಿಗೆ ಮೀಸಲಿರುವ ಹುದ್ದೆಗಳು ದೃಷ್ಟಿ ಮಾಂದ್ಯವುಳ್ಳ ಅಭ್ಯರ್ಥಿಗಳಿಗೆ ಮೀಸಲಾಗಿದೆ ಹಾಗೂ ಇವು ಹಿಂಬಾಕಿ ಹುದ್ದೆಗಳಾಗಿವೆ. ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 235 ಸೆನೆನಿ 2012 ಬೆಂಗಳೂರು ದಿನಾಂಕ 22.11.2015 ರ ಪ್ರಕಾರ ನದರಿ ಅಂಗವಿಕಲತೆ ಹೊಂದಿರುವ ಅಭ್ಯರ್ಥಿಗಳು ಲಭ್ಯವಿಲ್ಲದೆ ಹೋದಲ್ಲಿ ಆಯಾ ಪ್ರವರ್ಗದ ಇತರ ಅಂಗವಿಕಲತೆವುಳ್ಳ ಅರ್ಹ ವಿಕಲಚೇತನ ಅಭ್ಯರ್ಥಿಯನ್ನು ಪರಿಗಣಿಸಲಾಗುವುದು. ಒಂದು ವೇಳೆ ಯಾವುದೇ ವಿಕಲಚೇತನ ಅಭ್ಯರ್ಥಿ ಲಭ್ಯವಿಲ್ಲದಿದ್ದಲ್ಲಿ, ಆಯಾ ಪ್ರವರ್ಗದ "ಇತರೆ" ಅರ್ಹ ಅಭ್ಯರ್ಥಿಯನ್ನು ಪರಿಗಣಿಸಲಾಗುವುದು.

ಗ್ರಾಂಟಿ-ಪ್ರಾಥಮಿಕ ಶಿಕ್ಷಣ ಇಲಾಖೆ, ಬೆಂಗಳೂರು-01
(Residual Parent Cadre) :01

ಕ್ರಮ ಸಂಖ್ಯೆ	ಇತರೆ	ಮಹಿಳೆ	ಪ್ರಾಥಮಿಕ ಶಿಕ್ಷಣ ಇಲಾಖೆ	ಪ್ರಾಥಮಿಕ ಶಿಕ್ಷಣ ಇಲಾಖೆ	ಪ್ರಾಥಮಿಕ ಶಿಕ್ಷಣ ಇಲಾಖೆ	MI ಸಂಖ್ಯೆ
1	1	-	-	-	-	1
MI ಸಂಖ್ಯೆ	1	-	-	-	-	1

ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕಡೆಯ ದಿನಾಂಕದ ಒಳಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರಿಷತ್ತಿನ ಮಂಡಳಿಯ ನಡೆಸುವ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಕನ್ನಡ ಮತ್ತು ಆಂಗ್ಲ ಬೆರಳಚ್ಚು ಕಿರಿಯ ದರ್ಜೆ (ಜೂನಿಯರ್ ಗ್ರೇಡ್) ಪರೀಕ್ಷೆಯಲ್ಲಿ ತೇರ್ಗಡೆ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಹೊಂದಿರಬೇಕು.

ಆಯ್ಕೆಯ ವಿಧಾನ: ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳ) (ತಿದ್ದುಪಡಿ) ನೇಮಕಾತಿ ನಿಯಮಗಳ 2007ರ ಪ್ರಕಾರ ನೇಮಕಾತಿಯನ್ನು ನಡೆಸಲಾಗುವುದು.

ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಉತ್ತರಿಸುವವನ್ನು ಕೊಟ್ಟು ಕಂಪ್ಯೂಟರ್ ನಲ್ಲಿ ಬೆರಳಚ್ಚು ಮಾಡಿಸಿ ಅರ್ಹತಾ ಪರೀಕ್ಷೆ ನಡೆಸಲಾಗುವುದು

4) ಆದೇಶ ಜಾರಿಕಾರರು-3

ವೇತನ ಶ್ರೇಣಿ: 19950-450-20400-500-22400-550-24600-600-27000- 650-29600-750-32600-850-36000-950-37900.

ಹೈದರಾಬಾದ್-ಪ್ರಾಥಮಿಕ ಶಿಕ್ಷಣ ಇಲಾಖೆ, ಬೆಂಗಳೂರು-01
(Hyderabad-Karnataka Local Cadre)-01

ಕ್ರಮ ಸಂಖ್ಯೆ	ಇತರೆ	ಮಹಿಳೆ	ಪ್ರಾಥಮಿಕ ಶಿಕ್ಷಣ ಇಲಾಖೆ	ಪ್ರಾಥಮಿಕ ಶಿಕ್ಷಣ ಇಲಾಖೆ	ಪ್ರಾಥಮಿಕ ಶಿಕ್ಷಣ ಇಲಾಖೆ	MI ಸಂಖ್ಯೆ
3	-	-	-	-	1	1
MI ಸಂಖ್ಯೆ	-	-	-	-	1	1

ಗ್ರಾಂಟಿ-ಪ್ರಾಥಮಿಕ ಶಿಕ್ಷಣ ಇಲಾಖೆ, ಬೆಂಗಳೂರು-02
(Residual Parent Cadre) :02

ಕ್ರಮ ಸಂಖ್ಯೆ	ಇತರೆ	ಮಹಿಳೆ	ಪ್ರಾಥಮಿಕ ಶಿಕ್ಷಣ ಇಲಾಖೆ	ಪ್ರಾಥಮಿಕ ಶಿಕ್ಷಣ ಇಲಾಖೆ	ಪ್ರಾಥಮಿಕ ಶಿಕ್ಷಣ ಇಲಾಖೆ	MI ಸಂಖ್ಯೆ
2	1	-	-	-	-	1
3	-	-	1	-	-	1
MI ಸಂಖ್ಯೆ	1	-	1	-	-	2

«ZAPbVÉ 1 ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕಡೆಯ ದಿನಾಂಕದ ಒಳಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು

2 ಲಘು (LMV) ಹಾಗೂ ಭಾರಿ (HMT) ವಾಹನ ಚಾಲನಾ ಪತ್ರ ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

DAiM «ZÁEA 1 ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳ) (ತಿದ್ದುಪಡಿ) ನೇಮಕಾತಿ ನಿಯಮಗಳ 2007ರ ಪ್ರಕಾರ ನೇಮಕಾತಿಯನ್ನು ನಡೆಸಲಾಗುವುದು.

2 ಆದೇಶ ಜಾರಿಕಾರರ ಹುದ್ದೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳ ಅರ್ಹತೆಯ ಆಧಾರದ ಮೇಲೆ ಒಂದು ಹುದ್ದೆಗೆ 25 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು.

5) ಜವಾನರು-8

ವೇತನ ಶ್ರೇಣಿ:-17000-400-18600-450-20400-500-22400-550-24000-600-27000-650-28950.

°EzAaZi-PEAÖI PAgaAdAaUgAaAgA EFA Sgi 22, 2018
(Hyderabad-Karnataka Local Cadre)

«AA, A Aw	EvAÉ	«A»%AigA	UAaAA t	«AAf ÉPÁ	PEAqA «AAZPA	AiEAdEÉ «gA2«Á	CAUKPÁgA	MI AÖ
¥A²pAÁw	-	-	1	-	-	-	-	1
¥AÁA-1	-	-	1	-	-	-	1	2
¥AÁA-2J	-	1	-	-	-	-	-	1
¥AÁA-AC°Á	2	1	-	1	-	-	-	4
MI AÖ	2	2	2	1	-	-	1	8

«ZAPbVÉ B ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕಡೆಯ ದಿನಾಂಕದ ಒಳಗಾಗಿ 7ನೇ ತರಗತಿ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು

DAiM «ZÁEA 1 ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳ) (ತಿದ್ದುಪಡಿ) ನೇಮಕಾತಿ ನಿಯಮಗಳ 2007ರ ಪ್ರಕಾರ ನೇಮಕಾತಿಯನ್ನು ನಡೆಸಲಾಗುವುದು.

2 ಜವಾನ ಹುದ್ದೆಗೆ 7ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳ ಅರ್ಹತೆಯ ಆಧಾರದ ಮೇಲೆ ಒಂದು ಹುದ್ದೆಗೆ 10 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು.

ಅಂಗವಿಕಲರಿಗೆ ಮೀಸಲಿಸಿದ ಹುದ್ದೆಯು ದೃಷ್ಟಿ ಮಾಂದ್ಯವುಳ್ಳ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 235 ಸೆನೆನಿ 2012 ಬೆಂಗಳೂರು ದಿನಾಂಕ 22.11.2015 ರ ಪ್ರಕಾರ ಅಧಿಸೂಚಿಸಿರುವ ಅಂಗವಿಕಲತೆ ಹೊಂದಿರುವ ಅಭ್ಯರ್ಥಿ ಲಭ್ಯವಿಲ್ಲದೆ ಇದ್ದಲ್ಲಿ ಸದರಿ ರಿಕ್ತ ಸ್ಥಾನವನ್ನು ಮುಂದಿನ ನೇಮಕಾತಿಗೆ ಮುಂದಕ್ಕೊಯ್ಯಲಾಗುವುದು.

7ನೇ ತರಗತಿಯ ಅಂಕಗಳು ಶ್ರೇಣಿಯಲ್ಲಿದ್ದರೆ ಅದನ್ನು ಅಂಕಗಳಾಗಿ ಪರಿವರ್ತಿಸಿ, ಗರಿಷ್ಠ ಅಂಕಗಳು ಮತ್ತು ಪಡೆದ ಅಂಕಗಳು ಒಟ್ಟು ಶೇಕಡಾವಾರು ನಮೂದು ಇರಬೇಕು ಮತ್ತು ಅಂಕಪಟ್ಟಿಯನ್ನು ಕಡ್ಡಾಯವಾಗಿ ಸಕ್ಷಮ ಪ್ರಾಧಿಕಾರದಿಂದ ಪಡೆದಿರಬೇಕು ಹಾಗೂ ಅಂಕಪಟ್ಟಿಯಲ್ಲಿ ತ್ರೈಮಾಸಿಕ ಅಂಕಗಳಿದ್ದರೆ, ಎಲ್ಲಾ ತ್ರೈಮಾಸಿಕ ಅಂಕಗಳನ್ನು ಕೋಡೀಕರಿಸಿದ ಅಂಕಪಟ್ಟಿಯನ್ನು ಮೂಲ ಅಂಕಪಟ್ಟಿಯ ಜೊತೆ ಸದರಿ ಅಂಕಪಟ್ಟಿಯನ್ನು ಸಹ ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸತಕ್ಕದ್ದು ಹಾಗೂ ಅಂಕಪಟ್ಟಿಯು ಕಡ್ಡಾಯವಾಗಿ ಸಂಬಂಧಿತ ಕ್ಷೇತ್ರ ಶಿಕ್ಷಣಾಧಿಕಾರಿಯವರಿಂದ ದೃಢೀಕರಿಸಲ್ಪಟ್ಟಿರತಕ್ಕದ್ದು ಮತ್ತು ಸದರಿ ಕ್ಷೇತ್ರ ಶಿಕ್ಷಣಾಧಿಕಾರಿಯವರಿಂದ ದೃಢೀಕರಿಸಲ್ಪಟ್ಟ ಅಂಕಪಟ್ಟಿಯನ್ನು ಸಂದರ್ಶನದ ಸಮಯದಲ್ಲಿ ತಪ್ಪದೇ ಹಾಜರು ಪಡಿಸತಕ್ಕದ್ದು ತಪ್ಪಿದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಮೇಲ್ಕಾಣಿಸಿದ 7ನೇ ತರಗತಿಯ ಅಂಕಪಟ್ಟಿಯ ಈ ಅಧಿಸೂಚನೆಯಲ್ಲಿ ನಮೂದಿಸಿದ ಅರ್ಜಿಸಲ್ಲಿಸುವ ಕೊನೆಯ ದಿನಾಂಕದೊಳಗೆ ಪಡೆದಿರಬೇಕು.

ಮೇಲ್ಕಾಣಿಸಿದ 7ನೇ ತರಗತಿಯ ಅಂಶಗಳನ್ನೊಳಗೊಂಡ ಅಂಶಪಟ್ಟಿಯಾಗಿರಬೇಕು ಮತ್ತು ಬೇರೆ ರೀತಿಯಲ್ಲಿ ಅಂದರೆ ಗ್ರೇಡ್ ಇದ್ದ ಅಂಶಪಟ್ಟಿಗಳನ್ನು ಲಗತ್ತಿಸಿದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

7ನೇ ತರಗತಿಯ ಅಂಶಗಳನ್ನೊಳಗೊಂಡ ಅಂಶಪಟ್ಟಿಯು ಸಂಬಂಧಿತ ಮುಖ್ಯೋಪಾಧ್ಯಾಯರಿಂದ ಸಹಿ ಹಾಗೂ ಶಾಲೆಯ ಮೊಹರನ್ನು ಹಾಕಿಸಿಕೊಂಡಿರಬೇಕು ಮತ್ತು ಆ ಅಂಶಪಟ್ಟಿಗೆ ಸಂಬಂಧಿತ ಕ್ಷೇತ್ರ ಶಿಕ್ಷಣಾಧಿಕಾರಿಯ ಮೇಲು ರುಜುವನ್ನು ಕಡ್ಡಾಯವಾಗಿ ಪಡೆದಿರಬೇಕು ಹಾಗೇ ಇಲ್ಲದ ಪಕ್ಷದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಲ್ಲಿ, ಮಹಿಳಾ ಅಭ್ಯರ್ಥಿಗಳು, ಮಾಜಿ ಸೈನಿಕ ಅಭ್ಯರ್ಥಿಗಳು, ಗ್ರಾಮೀಣ ಅಭ್ಯರ್ಥಿಗಳು ಮತ್ತು ಕನ್ನಡ ಮಾಧ್ಯಮ ಅಭ್ಯರ್ಥಿಗಳು ಮೀಸಲಾತಿಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿರದೇ ಇದ್ದ ಪಕ್ಷದಲ್ಲಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮತ್ತು ಇತರ ಹಿಂದುಳಿದ ವರ್ಗಗಳ ಹುದ್ದೆಗಳನ್ನು ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 3 ಸೇಹಿಮಾ 2015 ಬೆಂಗಳೂರು ದಿನಾಂಕ 03.10.2015 ರನ್ವಯ ಬ್ಯಾಕ್ ಲಾಗ್ ಎಂದು ಪರಿಗಣಿಸಿ ಮುಂದಕ್ಕೆ ಕೊಂಡಯ್ಯಲಾಗುವುದು.

ವಯೋಮಿತಿ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು ಹಾಗೂ ಈ ಕೆಳಗೆ ತಿಳಿಸಿರುವಂತೆ ಗರಿಷ್ಠ ವಯೋಮಿತಿ ಮೀರಿರಬಾರದು.

- 1 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ 1ರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಾಧಿಕಾರ ನೀಡುವ ದೃಢೀಕರಣ ಪತ್ರ ಹೊಂದಿದ್ದಲ್ಲಿ ಗರಿಷ್ಠ 40 ವರ್ಷ.
- 2 ಪ್ರವರ್ಗ 2-ಎ, 2-ಬಿ , 3-ಎ ಮತ್ತು 3-ಬಿ ಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಾಧಿಕಾರ ನೀಡುವ ಜಾತಿ ದೃಢೀಕರಣ ಪತ್ರ ಹೊಂದಿದ್ದಲ್ಲಿ ಗರಿಷ್ಠ 38 ವರ್ಷ.
- 3 ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ.

ವಯೋಮಿತಿ ಸಡಿಲಿಕೆ:

1. ಮಾಜಿ ಸೈನಿಕರಿಗೆ ಗರಿಷ್ಠ ವಯೋಮಿತಿಯಲ್ಲಿ ಅವರು ಸಶಸ್ತ್ರ ದಳಗಳಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವರೋ ಆ ವರ್ಷಗಳಿಗೆ ಮೂರು ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳ ಸಡಿಲಿಕೆ.
2. ಅಂಗವಿಕಲರಿಗೆ ಸಂಬಂಧಿಸಿದ ಪ್ರಾಧಿಕಾರ ನೀಡುವ ಪ್ರಮಾಣ ಪತ್ರ ಹೊಂದಿದ್ದಲ್ಲಿ ವಯೋಮಿತಿಯಲ್ಲಿ ಗರಿಷ್ಠ 10 ವರ್ಷಗಳ ಸಡಿಲಿಕೆ ನೀಡಲಾಗುವುದು.
3. ಅಭ್ಯರ್ಥಿಯು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅಥವಾ ಸ್ಥಳೀಯ ಪ್ರಾಧಿಕಾರದಲ್ಲಿ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ರಾಜ್ಯ ಸರ್ಕಾರದ ಸ್ವಾಮ್ಯ ಅಥವಾ ನಿಯಂತ್ರಣದಲ್ಲಿರುವ ನಿಗಮದಲ್ಲಿ ಹುದ್ದೆ ಹೊಂದಿರುವ ಅಥವಾ ಹಿಂದೆ ಹೊಂದಿದ್ದಲ್ಲಿ ಗರಿಷ್ಠ ವಯೋಮಿತಿಯನ್ನು ಅವರು ಎಷ್ಟು ವರ್ಷಗಳ ಅವಧಿಗೆ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವರೋ ಅಥವಾ ಹಿಂದೆ ಸಲ್ಲಿಸಿದ್ದರೋ ಅಷ್ಟು ವರ್ಷಗಳ ಅಥವಾ 10 ವರ್ಷಗಳ ಅವಧಿ, ಎರಡರಲ್ಲಿ ಯಾವುದೇ ಕಡಿಮೆಯೋ ಅಷ್ಟು ವರ್ಷಗಳ ಸಡಿಲಿಕೆಯನ್ನು ನೀಡಲಾಗುವುದು.
4. ಅಭ್ಯರ್ಥಿಯು ಕರ್ನಾಟಕ ರಾಜ್ಯದಲ್ಲಿರುವ ಭಾರತ ಸರ್ಕಾರದ ಜನಗಣತಿಯ ಸಂಸ್ಥೆಗಳಲ್ಲಿ ಈಗ ಹುದ್ದೆಯನ್ನು ಹೊಂದಿದ ಪಕ್ಷದಲ್ಲಿ ಗರಿಷ್ಠ ವಯೋಮಿತಿಯನ್ನು ಅಭ್ಯರ್ಥಿಯು ಎಷ್ಟು ವರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವರೋ ಅಥವಾ ಹಿಂದೆ ಸೇವೆ ಸಲ್ಲಿಸಿದ್ದರೆ ಅಷ್ಟು ವರ್ಷಗಳ ಅಥವಾ 05 ವರ್ಷಗಳ ಅವಧಿ ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.
5. ಅಭ್ಯರ್ಥಿಗಳು ನ್ಯಾಷನಲ್ ಕಡೆಟ್ ಕಾರ್ಪ್‌ನಲ್ಲಿ ಪೂರ್ಣ ಕಾಲಿಕ ಪರೀಕ್ಷಕರಾಗಿ ಸೇವೆ ಸಲ್ಲಿಸಿ ಬಿಡುಗಡೆಯಾಗಿರುವ ವ್ಯಕ್ತಿಯಾಗಿದ್ದರೆ ಅಂತಹ ಕಡೆಟ್ ಪರೀಕ್ಷಕನಾಗಿ ಸೇವೆ ಸಲ್ಲಿಸಿದ್ದಷ್ಟು ವರ್ಷಗಳು.
6. ಅಭ್ಯರ್ಥಿಗಳು ರಾಜ್ಯ ಸರ್ಕಾರದಿಂದ ಪುರಸ್ಕೃತವಾದ ಗ್ರಾಮೀಣ ಔದ್ಯಮೀಕರಣ ಯೋಜನೆ ಮೇರೆಗೆ ನೇಮಕಗೊಂಡ ಗ್ರಾಮ ಸಮೂಹ ಪರಿಶೀಲಕರಾಗಿ ಈಗ ಕೆಲಸ ಮಾಡುತ್ತಿದ್ದರೆ ಅಥವಾ ಹಿಂದೆ ಇದ್ದ ಪಕ್ಷದಲ್ಲಿ ಅಂತಹ ಗ್ರಾಮ ಸಮೂಹ ಪರಿಶೀಲಕರಾಗಿ ಸೇವೆ ಸಲ್ಲಿಸಿದ ವರ್ಷಗಳು.

1. ದೇಶ ಫೇರ್‌ನಲ್ಲಿ ಒಂದು ಸಲಿಕೆ ಇರುವುದರಿಂದ, ಈ ಸಲಿಕೆಯನ್ನು ಸಲ್ಲಿಸಬೇಕು.
2. ಫೈರ್‌ನಲ್ಲಿ ಒಂದು ಸಲಿಕೆ ಇರುವುದರಿಂದ, ಈ ಸಲಿಕೆಯನ್ನು ಸಲ್ಲಿಸಬೇಕು.
3. ಒಂದು ಸಲಿಕೆ ಇರುವುದರಿಂದ, ಈ ಸಲಿಕೆಯನ್ನು ಸಲ್ಲಿಸಬೇಕು.
4. ಒಂದು ಸಲಿಕೆ ಇರುವುದರಿಂದ, ಈ ಸಲಿಕೆಯನ್ನು ಸಲ್ಲಿಸಬೇಕು.
5. ಒಂದು ಸಲಿಕೆ ಇರುವುದರಿಂದ, ಈ ಸಲಿಕೆಯನ್ನು ಸಲ್ಲಿಸಬೇಕು.
6. ಒಂದು ಸಲಿಕೆ ಇರುವುದರಿಂದ, ಈ ಸಲಿಕೆಯನ್ನು ಸಲ್ಲಿಸಬೇಕು.
7. ಒಂದು ಸಲಿಕೆ ಇರುವುದರಿಂದ, ಈ ಸಲಿಕೆಯನ್ನು ಸಲ್ಲಿಸಬೇಕು.
8. ಒಂದು ಸಲಿಕೆ ಇರುವುದರಿಂದ, ಈ ಸಲಿಕೆಯನ್ನು ಸಲ್ಲಿಸಬೇಕು.
9. ಒಂದು ಸಲಿಕೆ ಇರುವುದರಿಂದ, ಈ ಸಲಿಕೆಯನ್ನು ಸಲ್ಲಿಸಬೇಕು.
10. ಒಂದು ಸಲಿಕೆ ಇರುವುದರಿಂದ, ಈ ಸಲಿಕೆಯನ್ನು ಸಲ್ಲಿಸಬೇಕು.
11. ಅಭ್ಯರ್ಥಿಗಳು ತಮ್ಮ ಅರ್ಜಿಯ ಜೊತೆ ಸ್ವ-ವಿಳಾಸವಿರುವ ಲಕೋಟೆಯನ್ನು ಸಲ್ಲಿಸಬೇಕು. ಸದರಿ ಲಕೋಟೆಯ ಮೇಲೆ ನೋಂದಾಯಿತ ಅಂಚೆಗೆ ತಗಲುವ ವೆಚ್ಚದ ಅಂಚೆ ಚೀಟಿ ಲಗತ್ತಿಸಿರಬೇಕು.
12. ಸರ್ಕಾರಿ ಅರೆ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಮುಚಿತ ಮಾರ್ಗದ ಮುಖಾಂತರ ಸಲ್ಲಿಸಬೇಕು. ಇಲ್ಲವಾದಲ್ಲಿ ತಿರಸ್ಕರಿಸಲಾಗುವುದು.
13. ಒಂದು ಸಲಿಕೆ ಇರುವುದರಿಂದ, ಈ ಸಲಿಕೆಯನ್ನು ಸಲ್ಲಿಸಬೇಕು.
14. ಅಭ್ಯರ್ಥಿಯಾದ ಅಭ್ಯರ್ಥಿಗಳು ಕರ್ನಾಟಕ ಸೇವಾ ನಿಯಮ (ಪರಿವೀಕ್ಷಣೆ) ನಿಯಮಗಳು 1977 ಪ್ರಕಾರ ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ಎರಡು ವರ್ಷಗಳ ಪರಿವೀಕ್ಷಣಾ ಅವಧಿಯಲ್ಲಿರುತ್ತಾರೆ. ಈ ಅವಧಿಯಲ್ಲಿ ಅಭ್ಯರ್ಥಿಗಳು ಹುದ್ದೆಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ಮತ್ತು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಜವಾನ ಹುದ್ದೆಗೆ ಯಾವುದೇ ಇಲಾಖಾ ಪರೀಕ್ಷೆಗಳು ಇರುವುದಿಲ್ಲ.
15. ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಮತ್ತು ಬೆರಳಚ್ಚು ನಕಲುಗಾರರು ಹುದ್ದೆಗೆ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ಮೂರು ತಿಂಗಳ ಒಳಗೆ ಸರ್ಕಾರವು ಅನುಮೋದಿಸಿದ ಏಜೆನ್ಸಿಯಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಶೇಕಡಾ 50 ಅಂಕಗಳಿಗೆ ಕಡಿಮೆ ಇಲ್ಲದಂತೆ ಪಾಸು ಮಾಡತಕ್ಕದ್ದು.
16. ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಮತ್ತು ಬೆರಳಚ್ಚು ನಕಲುಗಾರರು ಹುದ್ದೆಗಳಿಗೆ ಎಲ್ಲಾ ಅರ್ಹ ಅಭ್ಯರ್ಥಿಗಳಿಗೂ ಅರ್ಹತಾ ಪರೀಕ್ಷೆ ನಡೆಸಲಾಗುವುದು.

17. ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಸಂದರ್ಶನಕ್ಕೆ ಹಾಜರಾಗಬೇಕು ಹಾಗೂ ಸಂದರ್ಶನದ ಬಗ್ಗೆ ಮಾಹಿತಿ ಬರದಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಅರ್ಹರಲ್ಲವೆಂದು ಭಾವಿಸಿಕೊಳ್ಳತಕ್ಕದ್ದು.
18. ಆಯ್ಕೆಯ ಸಂಬಂಧವಾದ ಸಂದರ್ಶನಕ್ಕೆ ಅನರ್ಹರಾದ ಅಭ್ಯರ್ಥಿಗಳು ಈ ಕಛೇರಿಯೊಂದಿಗೆ ಯಾವುದೇ ಪತ್ರ ವ್ಯವಹಾರ ನಡೆಸಲು ಅಸ್ಪದವಿರುವುದಿಲ್ಲ.
19. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವರು ಆಯಾ ಹುದ್ದೆಗಳಿಗೆ ಪ್ರತ್ಯೇಕವಾಗಿ ನಿಗದಿತ ಅರ್ಜಿ ನಮೂನೆಗಳಲ್ಲಿ ಅರ್ಜಿ ಸಲ್ಲಿಸತಕ್ಕದ್ದು.
20. ಮೌಖಿಕ ಪರೀಕ್ಷೆಯ ಸಮಯದಲ್ಲಿ ದಾಖಲೆಗಳ ಪರಿಶೀಲನೆಗಾಗಿ ಕರೆಯಲ್ಪಡುವ ಅಭ್ಯರ್ಥಿಗಳು, ಶೈಕ್ಷಣಿಕ ವಿದ್ಯಾರ್ಹತೆ (ಜನ್ಮ ದಿನಾಂಕವನ್ನು ತೋರಿಸಲು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ, ಬೆರಳಚ್ಚು ಪರೀಕ್ಷೆಗಳ ಪ್ರಮಾಣ ಪತ್ರಗಳು, ಜಾತಿ ಪ್ರಮಾಣ ಪತ್ರ, ಕಲಂ 371 (ಜೆ) ಅರ್ಹತಾ ಪ್ರಮಾಣ ಪತ್ರ ಹಾಗೂ ಇನ್ನಿತರೆ ಅವಶ್ಯಕ ಮೂಲ ದಾಖಲೆಗಳನ್ನು ಪರಿಶೀಲನೆಗಾಗಿ ಸಲ್ಲಿಸತಕ್ಕದ್ದು. ಪರಿಶೀಲನೆ ಮಾಡುವಾಗ ಅರ್ಜಿದಾರರು ಅರ್ಜಿಯಲ್ಲಿ ಒದಗಿಸಿರುವ ಮಾಹಿತಿಯು ಸುಳ್ಳೆಂದು ಕಂಡುಬಂದಲ್ಲಿ, ಆಗ ಅವರ ಅಭ್ಯರ್ಥಿಯು ತಿರಸ್ಕೃತವಾಗುತ್ತದೆ ಹಾಗೂ ಅವರು ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಕ್ರಿಮಿನಲ್ ಪ್ರಾಸಿಕ್ಯೂಷನ್‌ಗೂ ಸಹ ಗುರಿಯಾಗಬೇಕಾಗುತ್ತದೆ.
21. ಆಯ್ಕೆಯ ಸಂಬಂಧವಾಗಿ ಸಂದರ್ಶನಕ್ಕೆ ಅನರ್ಹರಾದ ಅಭ್ಯರ್ಥಿಗಳು ಈ ಕಛೇರಿಯೊಂದಿಗೆ ಯಾವುದೇ ಪತ್ರ ವ್ಯವಹಾರವಾಗಲಿ ಅಥವಾ ದೂರವಾಣಿ ಕರೆಗಳನ್ನು ನಡೆಸಲು / ಮಾಡಲು ಅವಕಾಶವಿರುವುದಿಲ್ಲ.
22. ಅಂಗವಿಕಲ ಹುದ್ದೆಗಳಿಗೆ ನಿರ್ದಿಷ್ಟಪಡಿಸಿದ ಅಂಗವಿಕಲ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಬೇರೆ ಅಂಗವಿಕಲತೆ ಇರುವವರನ್ನು ಆಯ್ಕೆಗೆ ಪರಿಗಣಿಸಲಾಗುವುದು.
23. ಮಾಹಿತಿಯನ್ನು ಸಂಪೂರ್ಣವಾಗಿ ಓದಿ ತಿಳಿದುಕೊಂಡು ನಿಗದಿತ ಅರ್ಜಿ ನಮೂನೆಯಲ್ಲಿ ಎಲ್ಲಾ ಕಾಲಂಗಳನ್ನು ನಿಗದಿತ ಉತ್ತರಗಳಿಂದ ಭರ್ತಿ ಮಾಡಿ ಸಹಿ ಮಾಡಿರತಕ್ಕದ್ದು. ಸರಿಯಾಗಿ ಕಾಲಂಗಳನ್ನು (ಅಂಕಣಗಳನ್ನು) ಭರ್ತಿ ಮಾಡದೇ ಹಾಗೂ ಸಹಿ ಇರದ ಮತ್ತು ಈ ಅಧಿಸೂಚನೆಯೊಂದಿಗೆ ಲಗತ್ತಿಸಿದ ಅರ್ಜಿ ನಮೂನೆಯನ್ನು ಹೊರತುಪಡಿಸಿ ಬೇರೆ ನಮೂನೆಯಲ್ಲಿ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
24. ಅರ್ಜಿ ನಮೂನೆಯು ಈ ಕಛೇರಿಯಲ್ಲಿ ಮಾರಾಟ ಮಾಡಲಾಗುವುದಿಲ್ಲ ಅಭ್ಯರ್ಥಿಗಳು ಅರ್ಜಿಯನ್ನು <https://districts.ecourts.gov.in/india/karnataka/kalaburagi/recruit> ಇಲ್ಲಿಂದ ಡೌನ್‌ಲೋಡ್ ಮಾಡಿಕೊಂಡು ತುಂಬಿದ ಅರ್ಜಿಗಳನ್ನು ಇತರೆ ದಾಖಲಾತಿ ಪ್ರತಿಯೊಂದಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕಲಬುರಗಿ ಇವರಿಗೆ ನಿಗದಿತ ಹಾಗೂ ಸಮಯದೊಳಗೆ ತಲುಪುವಂತೆ ಸಲ್ಲಿಸಬಹುದಾಗಿದೆ. ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ
25. CAAwA^AV C^byOAIAA EPR C^byOAIAVgIA^EAZA CXPA SIEAmA zA^APdA CXPA wzI^AZA zA^APdAUmEAB ,R e g IA^EAZA CXPA vMh CXPA _IA^AI o h/2PE rArg IA^EAZA CXPA a A_ikPA a IA»WAIhEAB a AgP IAag IA^EAZA CXPA EA^APAw GzIA^UkUE ElqIA^AZA Yj 2^AE ¥BAIAUKA _AZA IBUMK e CEAvA a IAUB^EAB CEAJJ _AwGIA^EAZA CXPA CEAJJ _PA ¥BIAwB^g IA^EAZA CXPA CA^rA EA^AWPAWAIA _ASAZZP e AiIA^AZA EvGIA DPPIA a AVAO CEAvA a IAUB^EAB CA^PA©^1g IA^EAZA PAQA SAZP e CA^EA : CA^MA _MB QAAETI a P P p u b l i s h e d a VAO 2 _AO PRAPE M/M/K/A^AZPZLA, o AZAIA DAIBI-AAZA C^byOvPEAB qzIA^Yh _IAUA^AZA.

1. n. Pñhō Āṣ

¥12ÁÈ F-ÀèªÄvÄÜ, ÌèÉÁiÌÁÇÃ±gÄ

PA® Sägem.

1.	ÁaAAa a (AíEÁEÁ gÁ²gÁ)	1 °ÁZÍ («ÁÁQ)
----	------------------------	---------------

±PÀT RÀ «ZÁP ÌVÉ:

1. J₃U₃U₃U₃U₃ CxPÁ vM³PÁÁEA ¥J ÁPÁÁÁ°è GwÁtðgÁVgM³PLZÁY
2. PEÁØI PÁ ¥EqPPÁt ¥J ÁPÁE aÁAQk aÁw-ÁÁÁZ EÁqE ÁÁÁ PEÁqÁ aÁwÁU DAUÁ ÁÁÁ F JgqÁ ÁÁÁUÁ »J ÁiÁ zEØ (Senior Grade) ÁÁÁZÁ «PÁÁÁUÁE è VÁUØqE °EACqÁ ÁPÁ CxPÁ vM³PÁÁEA «ZÁP ØvÁÁÁEÁ ØEACqM³PLZÁY

III. °ÄZÁiÄ ¥LÉÁªÄ : °ÉLÉZÄÑ- £R®ÄUÁgÄÄ

- a. $S^{\circ} \text{ } ^{\circ}\text{ÄZÜKÄ} \text{ } \Delta S^{\circ}: 03 \text{ } ^{\circ}\text{ÄZÜKÄ} (02 \gg A^{\cdot} \text{ } \Delta Q \text{ } ^{\circ}\text{ÄZÜKÄ} + 01 \text{ } ^{\circ}\text{ÄZÜKÄ}$

b. ^a ~~live~~ ~~at~~ ~~at~~: 21400-500-22400-550-24600-600-27000-650-29600-750-32600-850-36000-950-39800-1100-42000/-

1. $\neg \exists x (A(x) \wedge \neg B(x)) \rightarrow (A \rightarrow B)$	1 \rightarrow \neg \exists \neg \rightarrow
2. $\neg \exists x (B(x) \rightarrow A(x)) \rightarrow (\forall x (A(x) \rightarrow B(x)))$	1 \rightarrow \neg \exists \neg \rightarrow
3. $\neg \exists x (\forall y (A(x,y) \rightarrow B(x,y)))^*$	1 \rightarrow \neg \exists \neg
MI 10	3 \rightarrow \neg \exists \neg \rightarrow

* z11011AAZ1 CAUKP® C'lyō (PEÁŌI PĀ PĀŏgZĀ DzĀ+Ā ĄSB 1C, ĄE 128 ĄE 2006 ĄĀUMĄEġĀ, ĄEĄĀPĀ 01.08.2009 gĀ ē ĄUKŸĴr 1 gĀĀĀVŏ).

±PÀT RÀ «ZÁP ÌVÉ:

1. J₂U₂U₂-T¹ CxPÁ vMPÁEA ¥j ÁPAiA°è GwátöGÁVgMPlZñ
2. PEÁØI PA ¥ECPPlt ¥j ÁPÁe aÁAQz aÁv-ÁAZÁ EñEj Áa PEÁQ aÁvNU DAUÁ °ÁµF F JgñÁ
°ÁµUÁQj AiA zEØ (Junior Grade) °GñZñ «µAiAUMÁP è vÁUØqF °EACgÁ ÁPA CxPÁ vMPÁEA
«zÁP ØvÁiAEB °EACgMPlZñ

IV. °ÄzÁiÄ ¥zÉÁªÄ : DzÄ±ÀeÁj PÁgÄÄ

- a. $S_A^\circ \text{ } ^\circ\text{AzÚKÄ} \text{ } \text{ÄSÄ: } 02 \text{ } ^\circ\text{AzÚKÄ}$

b. ^a ~~1995-450-20400-500-22400-550-24600-600-27000-650-29600-750-32600-850-36000-950-37900/-~~

1. ҮҮЭМД – II(J) (CAUKPI)*	1 °ÄZİ
2. ҮҮЭМД – II(J) (CAUKPI)*	1 °ÄZİ
MI ÄÖ	2 °ÄZÜKÄ

* zhi101AAzi CAUKP® C'iyō (PEAOI PA , PÄöglä DzÄ+Ä , ASí : 1C, ÄE 128 , EÉ 2006 "AUMAgä, ÇEÁAP1.01.08.2009
qP è UK¥r¹ qÄ²Avô.

±PÀT RÀ «ZÁP ÌVÉ:

1. PEÄÖI PÄ YEÄPPEIT YJ ÄPÄE aÄaq½ EhqÄÄa J,JJJJJ-ii YJ ÄPÄÄ°e GwÄtöV CxPÄ vMPÄÄÄ «ZÄP DVÄÄÄÄ
°EAÇgMPlzÄ
2. qf«AUÜ fÄEiEÄB °EAÇzÄC yðUkUf DzÄv ÄÄqÄ ÄUÄÄzÄ.
3. PEÄqÄNZPÄ aÄvÄ SgÄÄ®Ä w½ÇqÄ ÄPÄ.

5. $\circ \ddot{A}z\acute{A}i\ddot{A} \neq \ddot{A}a\ddot{A} : \ddot{A}a\ddot{A}$

- a. $S_A^\circ \circ \tilde{A}Z\tilde{U}_{4A} \cdot \tilde{A}S\tilde{E}: 07^\circ \circ \tilde{A}Z\tilde{U}_{4A}$

b. $a_{n+1} - a_n$: 17000-400-18600-450-20400-500-22400-550-24600-600-27000-650-28950/-

1. $\text{A}^a \text{A} \text{A} \text{E} \text{A}^a \text{A} \text{B} \text{D} \text{ (CAU} \ll \text{PP)}^*$	1 ° A z f
2. $\forall j^2 \mu \text{A} \text{e} \text{A} \text{w} \text{ (}^a \text{A} \gg \text{A} \text{A})$	1 ° A z f
3. $\text{A}^a \text{A} \text{A} \text{E} \text{A}^a \text{A} \text{B} \text{D} \text{ (}^a \text{A} \gg \text{A} \text{A})$	1 ° A z f
4. $\forall \text{P} \text{A} \text{B} \text{D} - \text{II}(\text{J}) \text{ (}^a \text{A} \gg \text{A} \text{A})$	1 ° A z f
5. $\text{A}^a \text{A} \text{A} \text{E} \text{A}^a \text{A} \text{B} \text{D} \text{ (UA} \ll \text{A} \text{A} \text{t})$	1 ° A z f

PAŸÇā gi ĀPāNÁ ŸĀ ĀPĒ

2AWB | UAgā "gMZAUAga āAvā "gMAZAN - EPPAUAgā āAzUkUE DAIAIAAZA C"yōUKA PEAOI PA ,PÄögZä CÇÜ MEZEĒ
 ,ASİ : 1C,AE 43 EA 2008, AUAKegā, ÇEAPB 07.03.2012 gAvē °AUME PEAOI PA ,PÄögZä wzNŸr CÇÜ MEZEĒ
 ,ASİ : DPAR 59 SCR 2012, Bengaluru, Ç. : 06.08.2012 °AUME wzNŸr CÇÜ MEZEĒ ,ASİ : DPAR 154 SCR 2014,
 Bengaluru, Ç. : 27.04.2015 UKEAIA C"yōUKA Yj «ÄPIA C"KAIA āAAVAIA āZgE%UAV PÄYÇ gi ,ÄPBVÄ Yj ÄPAIA ē
 PÄpü+Ä. 60 gLÄO CAPUKAB UN1 GwätöqAUMPlzY E@ÄZP èC"ÄJÄ EÄÄPÄWAIEAB qZNYr TÄUA äZÄ.

«ÄÄ Ä Äw «^aÄÄÉ:

1. MAZÄ ^aÄÄÉ CÇÜ KEZEÄIÄ ^oÉ ÉPÄEC ¹ZÄ ^aMOÄPÄT PLEÄ ÄGPAV C^oD ^aÄ»¼Ä C[·]ÄYÖUMÄ, ^aÄÄF [·]ÉPÄ C[·]ÄYÖUMÄ, UÄÄÄT C[·]ÄYÖUMÄ ^oÄÜE ÄIÉÄÉÄ ÄGÄZÄ C[·]ÄYÖUMÄ «ÄÄT ÄWÜE C^oD C[·]ÄYÖUMÄ ®[·]ÄGZÄ EZI YPÄZPÉ D ^oÄZÜMEÄB DÄIÄ YÄUBÜMÄ EVÜÉ C[·]ÄYÖUMÄZÄ [·]ÄVÖ ^aÄÄQÄUÄÄZÄ, DÄIÄ YÄUBÜMÄPÉ EVÜÉ C[·]ÄYÖUMÄE [·]PA ®[·]PAÜZÄ EZI ^oD [·]ÄEUMÄB ^aÄÄCÉÄ ÉÄ^aAPÄWÜ PÄÄAQÉÄIÄÄ ÄUÄÄZÄ.
2. MAZÄ ^aÄÄÉ CÇÜ KEZEÄIÄ ^oÉ ÉPÄEC ¹ZÄ ^aMOÄPÄT PLEÄ ÄGPAV C^oD CAUKPÄ C[·]ÄYÖUMÄ (ZÄVÖ ^aÄÄZÄ ZÄVÖ ZÄÄM) ®[·]PAÜZÄ EZI ^oD [·]ÄEUMÄB ^aÄÄCÉÄ ÉÄ^aAPÄWÜ PÄÄAQÉÄIÄÄ ÄUÄÄZÄ.

¥À «ÃPÀÁ CªÀü:

[illegible]

a ÀiÉÄ«Äw :

- 1) CFÖURKENS 1ÁP, PÁ RUKYH 1ZÁ PÉFÁIÁ CÉÁPÉZÁZÁ C...yÖÁIÁ PÉPÁ 18^a PÜD^a AÁIÁ ÉÁB YCgf1gmPZÁY^a ÁVÁU UJ PÁ^a AÁIÁ ÉÁB «ÁÁj ÖPÉCZÁ.

i) $U \neq \mu^a \Lambda i \epsilon \tilde{A} \ll \tilde{A} w :$

[illegible]

- [illegible]

3) C^oDvÁ ¥J ĀPÉ:

C'YOUNUE PEIQA 'A'PAIA'e MAZA «A'PIE 260 C'PIUMA a'AUZE 5 «A'PIUMA GPTAREA «Ar CZEAB 'g'MAZI
AiAvb'KPA'Y'Ca gi a'AE'PA 45 «A'PIUMA'e °YAvb'a'IAQA'APA.

C'hyoume DAU' a'pA'iA'e MAZÄ a«ÄpPē 120 yEzUkA a'AUZP ē 5 a«ÄpUkA GPITÄREÄ a'Är CzEÄB 'gMÄZÄi
AiAväZiPAyCÄ gi a'ÄE®PÄ 45 a«ÄpUkA °yAväb a'ÄqÄ ÄPÄ.

±PĀĪPĀ «ZĀPĀ DVĀĪĀ° ē UĪ2 ġĀĀ MI ĀO ±ĀPĪĀĀ ĀġĀ CAPĪUMĀ Ā ĀVĀO C° DVĀ YġĀ PĀĪĀ° ē UĪ2 1 ZĀ ±ĀPĪĀĀ ĀġĀ CAPĪUMĀ Ā ĀVĀO
 ĀZĀĀ DEĒPĒ ē UĪ2 ĀĀĀ CAPĪUMĀ DZĀĢZĀĀ ĀĀĒ Ē DAĪĪĀ ĀĀĢĀĀ ĀVĀĀĀZĀ.

4) $\mathbb{Y}_j \ll \mathbb{A}^{\text{P}^1} \mathbb{A}^{\text{C}^1} \mathbb{C}^1$:

[illegible]

5) $P_A \neq P_B$ gi \rightarrow $A \neq B$ \neq $A \neq B$

PEÁOI PÁ ,PÁÖgZÄ CÇÜKEZEÉ ,ÄSi 1C,ÄE 43, ,ÄÄÉ 2008, Ç. 07/03/2012 aÄVÄU 1C,Är 15, ,ÄÄÉ 17 Ç.
05/0/2017 gEAIA DAIAIAIÄZÄ ZÄWE ; UÁgggÄ PEÁOI PÁ ,PÁÖgÄ ÜKÿÄ, ÄÄÄ PAÿÇÄ gÄ ,ÄPgÄ ÿÄ ÄPAIAÄÄB ±ÄPqÄ 50
CAPÜUÉ Pi-aÄ E@zÄvÄ ÿÄZÄ ÜKvÄ CaÄÄÄÄ°è GwÄtöGÄUMPIZÄÄ

6) $\pm \hat{P} \hat{A} \hat{P} \hat{A} \ll Z \hat{A} \hat{P} \hat{D} \hat{V} \hat{E}$:

PEAÖI PA ¥EgÀ ²Pit ¥j APÄ ªAAq½ EgeÄª J. i. J. i. J. i. ¹ CxPÁ vñPÁÆA ¥j APÄi°è GwÄtögÁVgMPlZÄV

PEÁOI PÁ YÉŋá 2Pá Yj APÁ aAAqk Eŋj Áa PEŋá aÁVÁU DAUÁ "ÁpAíA »j AíA zEÖ [Senior Grade] 2ÁWÁ | aÁVÁU
 "GMAZAN «pAíAíUkP è VÁUQŋ ÓCAGŋ ÁPÁ. CxPÁ vMPÁEÁ Yj ÁPEUkP è GwÁtögAvGÁ ÁPÁ CxPÁ PEÁOI PÁ vÁAwPÁ Yj APÁ
 aAAqkAíA Eŋj Áa Pj AíA "YÁÖ, YBPÁZÁ rYČÁÁ YkAíEACUÉ PEŋá aÁVÁU DAUÁ "ÁpUkA 2ÁWÁ | ÓAUE "GMAZAN
 «pAíAíUkEÁB LaPÁ «pAíAÁV C "í 1gÁ ÁPÁ.

UÀT PÀ AìÄAvìZP è 'bMIZÄ a ÄAgÄ a eÄEÄ Ä CÄ Ä ÄVgÄVZÉ

6) $a_{\text{Av}} \pm \Delta a$:

27650-650-29600-750-32600-850-36000-950-39800-1100-46400-1250-52650 ○ АУКЕ ЕВРА МЛУКА.

7) **a) $\Delta E_A \ll kT$:**

ΡΑΜ018 α ΜΟΥ4Α

UÀ μ^aÀiÉË«Äw F P¼V£ÄwzÉ:

ÁaÁEÀaÙØ : 35 aÙØ

¥1 2µ0 eÁw, ¥1 2µ0 ¥AU0q ¥E U0-1 : 40 a µ0

¥100 2J, 2C, 3J, 3C : 38 a 100

Platba ovláda Uj platba a tiskárna Cílová tiskárna 1. 1. 2024 [Last date for submission of application]
Platba ovláda Uj platba a tiskárna Cílová tiskárna 1. 1. 2024

PAŌj Ā^aĀi^ogĀ^aPj UŲ«ZPĀiĀj UŲ CAUkPj UŲ Ā^aĀiĒĀ«ĀWĀi^oē PĀiĀ^aĀĒĀ ĀqĀ Ĥ^oPĒ EġVĀZĒ

aIAF ,ÉPJ UE UJ µB aIAFEÄ«Aw, CIEÄ ,ÄÄB ZKAUMP è JµB aµBUMA ,Äaf ,PegäaPFEÄ D aµBUMUE aÄEgä
aµBUMFÄB ÄI 1ZbÉ JµB aµBUMA DUAÄZFEÄ CµB aµBUMA ,Ä°PÉ

«ZPAiAVziġi C a ġi Uj m a iġEā «Āw , Ē® PĒĀB PĒĀJ ZP è «ZPAiĀS SUE V P PĀ - Āġi zġEUE Pġ a Ī E® zĪ PAZĀĀiġ
 ¥ĀC PĀġi CAZĪ ¥ġEĪ ¥PĪĀT ¥MġEĀB CġEĪiġ° E C° Dvā ¥Ī ĀPĒ, ĀZĒEĒĀ [viva] , PĀĀiĪZP è ¥Ī ZĀ® EUĀV ° Ādġġ Ā ĀPĀ.

8) «ÄÄ, Ä ÄwAiÄrAiÄ° èCfÖ, Ä è Ä°ÄÄ ÜÉ, ÄEZÉÜÄÄ :-

[illegible]

UÅKÄt PNYAAP (, ÅIAEA C'lyöAIÄ EPMEÉ 1 aVNU 2 grè °ÅUME EVJÉ C'lyöAIÄ EPMEÉ 2gr) °ÅUME
CAUKPP/aIÄf, fPikZPE «ÄÄ, ÄAw Craiä°eCfö , Rë, äar bÄ , PPÄ YÄCPAgÄ mÄrziYEPÄt YMEÄB °CÄCMPÄZÄ

FUAUŦĀ , PAŦj , ĀāĀi° gĀāA CĭyŦUŦĀ vPĀā EĀāPĀw ŸĀC PĀgĀCZĀ ōgĀPĀUĀ ŸĀĤ [NOC] āEĀ ŸĤĪĀ CfŦ
PĕĀĀĪĀ °ĀUKE D SUE ŸĤĪĀ ŸĤEĀB ZĀR-Āw ŸĀ 2Ā®EĀ āĀUĒ °ĀdgĀĤ ĤPĪĪĀ

9) C'hyouma aAe® yEIAt yEIAEAB CAZHe «ZAPDvAIA yEIAt yEIA eAw yEIAt yEIA oAeA CEAAPIA yEIAt yEIA «AA AAw yEIAt yEIA EvAaCUMEA yEIA ZAEUAV DAiAi yEIAPI AzaDEA PAAIAZPe oAdgAe APeIA MAZA aA% AIAAaZA aAe® yEIAt yEIAA AIAi JAZA PAQA SAZPe CAVPA C'hyouma CFoAIAEAB wgaJj AaEAEACUE AIAi aAA>w aArza >EAiAe°QAAEAi yEIAEPE UAi yEIA AUAaAza.

10. CFÖAİFEAÇUE® UŬÜ Ä ÄPÄZÄ ÄiÄÄ zÄrÄPj 1 zÄ zÄR-ÜMÄ (aÄE® ¥ÄUÄEÄB® UŬÜ Ä Ä CÄ ÄPMÄ EgÄÄÄC®).

- [illegible]

11. Cf. $\mathbb{R} \ni x \mapsto \frac{1}{x}$ and $\mathbb{R} \ni x \mapsto \frac{1}{x^2}$.

12. **¥ÆÄÄR^aÁZÀ ÆEZÈÚÄÄ :-**

C'hyōumā J-Āe 3 KEZEU4EAB JZJ PĒ-ĀAZĀ NĀ CFŌAiĒAB 3 PĒ-ĀĀPĀ, aĀA>w vĀA/zPĒ CAVPĀ CFŌU4EAB wĀĀJ 3 ĀĀUĀĀZĀ.

CFOUMĚNÍ 1. APĚ, PŘI NUKY-1 ZA PŘEČÍM ČEÁPPA, ÁÁDWA gĚA ČEPÁV WĚAŇ, PĚ D ČEÁPPA AĚĚAĚA
PĚ, ZA ČEPÁ ČFOUMĚNÍ 1. APĚ, PŘI PŘEČÍM ČEÁPPA AĚAĚA.

[illegible]

C'lyõ v P'ãã, Avã RaõEP AIAã C'õvÁ Yjã APÉ, AzãEPÉ °ÁdgÁUãã Izã.

C'hyōUMA Ca'kga'a J® a'Ō® ZÁR-ÁwUMEAB °AUME D J-Àe ZÁR-ŪMA zĭrĀPĭMA EġMA ¥ĭ , »vā C°Dvā ¥ĭ ĀPĀĭ °AUME ĀZĕDEZĭ ĀZĖSÖZPĕ ZÁR-ŪMA ¥ĭ ZĀ®EUÁV °Ádgĭr Ā ĀPĀ.

Cyřtō^aAVgā^a „a^aMaqlā^aā^aNU «zā^pḏvč^o «ā^aṭāw^o ō^aUME^a a^aīfēā^oāw^o j^aiāā^oāw^o SUE^o „AŠaz^aā^o ō^azār^oUMē^aā^o ō^aCaqlā^aCfō^aUMē^aā^o wā^aṭ^o „ā^aūā^oā^azā^a.

PÁŃj a'āVāŃCqē PÁŃj Ā'ĀĪ°ēĀ'āC'īyōUĀā vPāā CfōUĀēĀB PĀāVā'āĀUōZā'āĀē®PĀ Pē'Ā'ĀPĀ.

C'YOUNA AilAaIzA jAwAilA "A°A "AS®aEAB PibjAilA 1SAC-AAZAUP CxPA AilAaIzA CEa aDU-AAZAUP
YibAilA®A YilAwB1ZPè CAVPAC'YOUNA EAaAPAwUE C°bDqPè

C'lyOUÉ ,AZlEDÉÉ °AdgAUPÀ aIA»w 1UicZl ¥PZP è Ca gA ,AZlEDÉÉ °AdgAUPÀ CÉPdgAZl w½AiñVPlZñ °OUK
F SUE PlbJ AñEACUÉ AñAaIZl ¥ñe aP PAgA EbJ PÀ D. lZkqA lC®è

CfOAIi°èVñAaIA»w ãÄr GZfEÄUA¥bQAIñAaC··ñyOUMENB AiiAaIzÄ ,PñAiaZfÄzñjE aIeA añAqfÄUñVñZf

C'youka C'ovaii^aAvu Daii «puiiZi^p Daii ¥AcPagiZi^aziogP^a Caw^aaAvgivZi^e

PĒĒAĪĀ ĢĒĀPĒĻĀ ĒĀVĒĻĀ, PĒĒĀ ĀZĀ AĪĪĀĀ ĀZĀ ĢĢŌMĒĒB ¥Ĵ UNTĀ Ā ĀUĀĀ ĢĢ® Ē Ō ĀUKE CAZĀĪĀ Ā ĒĒŌ PĒĒĴ AĪĪĠĪ Ā ĒĒ®PĪ
 Ō UNTĀ ĢĒĒPĒĻĀ ĒĀVĒĻĀ ŠĀZĀ ĢĢŌMĒĒB UNTĒ ĒĒĒ VĒĒĒPĒĒĀ ĀUĀĀ ĢĢ®

C'jyÖAiÄÄ EwÄäEÄ ¥Á,i ¥ÇÄmiÖ C¥ÄVÄÄ ¥EmEÄ°EÄ BCFÖ EPÄEEÄÄ°e vEÄj 1zÄ eÄUZP e Can¹ CzjÄ °ÄÄ-É ,»
aÄÄqMPlZÄÄ

उत्तराखण्ड सरकार द्वारा <http://ecourts.gov.in/dharwad/online-recruitment> पर आयोजित की जायेगी।

F±ÀÀPÉ ··ÆvÉ

~~¥12~~ÁÈÀ f⁻ Àè^a ÄvÄÜ , MèÉÁÄiÄÄÇÄ±gÄ,
zÄgÄP ÄqÄ

CFO ENAMEE

¥EÁÈF-Àè^aÄvÜ, ÌÈÁÁiM®Aiä, zÁgPÁqìzè²ÄWè; UÁgÄ°ÄÜÉCfö

UÉ

aAAEÀ ¥zAEÀ f⁻ Àe^a ÑvÄÜ, ÑvEÁAiMÇÄ±gÄ,
 zÁgPÁqÄ

¥Á,ï ¥ÆÃmið
 C¼MÁiÄ
 ,ÄiÄAzÄrÄPivÄ
 ..Ää lavEÄB
 CAn,ÄÄPÄ.

VPR Aa PbaJ Cqj KEZE 01/2018, CEAPB 09-10-2018ga aAAogUe zAWA; UAggA oAzUE EAEA F aAE@PA xUCvA
EP AEFAIA° e CFÖ .P e AWZAEI

1	C'byōAīā ¥Çtō °£_hā			
2	vAzfUAiq Eā °£_hā			
3	vÁ-ĀAīā °£_hā			
4	„A¥Çtō CAZĭ «¼A„ā			
5	zKEgPĀtā „ASŵ°E'Ē-ī „ASĭ			
6	dEā ÇEĀAPā („KEPĭ ¥EĀĀt ¥Ā/Ā„ā „AīāA zĀ-ĀPĀVā EPPEĀB ®UĤU„Ā°ĀzĀ).			
7	°Aīā„Ā (CfōAīĀEĀB ō'ĀPj „PĀ □UÇ¥Ĥ'1gĀ°Ā PĒēōEĀĀ ÇEĀAPā zĀzĀ C'byōAīā °Aīā„Ā)	<u>°ĤDUKĀ</u>	<u>wAUKĀUKĀ</u>	<u>ÇEUKĀ</u>
8	°AUĀ	¥ġġġġ ()	°Ā»¼Ē ()	
9	gĀŦŦĀĀĭvĕ			
10	zPĀĬō, eĀw/ G¥ġĀw °ĀvĀU ¥EĀUĬ			
11	°[°Ā»PĀ 1Ūw	«°Ā»vĀ ()	C«°Ā»vĀ ()	
12	«°Ā»vġĀzĒ ē MSj VAvĀ °ĬZĀŋĭ fĀ°ĀvĀ UAcġ CxPĀ °Āqġw EzĀġĀĀĀō?			

[illegible]

^a $\overline{AAZ}PgA \circ \overline{AUKE} \neq \overline{PA} \pm PgA$:- $\overline{AP} \oplus \overline{EACPAJ} \cup \overline{UA}$, $\overline{PEAOI} \cap \overline{PA} \overline{GAd} \neq \overline{M}$, $\overline{PAOj} \cap \overline{PAZ} \neq \overline{AAZ} \cup \overline{A} \oplus \overline{AiA}$, $\overline{AUKE} \overline{EgA} \neq 59$.